



FRANKLIN TEMPLETON

ನಮ್ಮ ಅಧ್ಯಕ್ಷರಿಂದ ಒಂದು ಪತ್ರ

ನವೆಂಬರ್ 23,

2020

ಪ್ರಿಯ ಷೇರುದಾರರೇ,

ನಾವು ಮುಂದೆ ತೆಗೆದುಕೊಳ್ಳುವ ಕ್ರಮಗಳ ಕುರಿತು ತಿಳಿಯಲು ಕಳೆದ ಕೆಲವು ದಿನಗಳಿಂದ ಅನೇಕರು ನಮ್ಮನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ನಿಮಗೆ ತಿಳಿದಿರುವಂತೆ, ಫ್ರಾಂಕ್ಲಿನ್ ಟೆಂಪಲ್ಟನ್ ನ ಟ್ರಸ್ಟಿಯವರು ಏಪ್ರಿಲ್ 2020ರಲ್ಲಿ ನಮ್ಮ ಸಾಲದ ನಿಧಿಗಳಲ್ಲಿ 6 ಸಾಲ ಯೋಜನೆಗಳನ್ನು ಹಿಂಪಡೆದುಕೊಳ್ಳಲು ನಿರ್ಧರಿಸಿದ್ದರು. ಕರೋನ ವೈರಸ್ ಲಾಕ್ ಡೌನ್ ಪರಿಣಾಮದಿಂದಾಗಿ ಮಾರುಕಟ್ಟೆಯಲ್ಲಿ ಉಂಟಾದ ತಲ್ಲಣ ಈ ನಿರ್ಧಾರವನ್ನು ತೆಗೆದುಕೊಳ್ಳಲು ಮುಖ್ಯ ಕಾರಣ. ಷೇರುದಾರರ ತಕ್ಷಣದ ಮತ್ತು ಮುಂದುವರಿದ ವಿಮೋಚನೆಯಿಂದ ನಿಧಿಯಲ್ಲಿರುವ ಸೆಕ್ಯೂರಿಟಿಗಳನ್ನು ಗಮನಾರ್ಹ ರಿಯಾಯ್ತಿಯಲ್ಲಿ ಮಾರಾಟ ಮಾಡಬೇಕಾಗಬಹುದಿತ್ತು, ಇದರ ಪರಿಣಾಮವಾಗಿ ಎನ್‌ಎವಿಗಳಲ್ಲಿ ತೀವ್ರ ಕುಸಿತ ಉಂಟಾಗುತ್ತದೆ. ಈ ಹೆದರಿಕೆವುಳ್ಳ ರಿಡೆಂಪ್ಷನ್ ಗಳಿಂದ ನಮ್ಮ ಷೇರುದಾರರಿಗೆ ಉಂಟಾಗುವ ನಷ್ಟವನ್ನು ತಪ್ಪಿಸುವ ಸಲುವಾಗಿ ನಮ್ಮ ಟ್ರಸ್ಟಿಯವರು ಈ ಆರು ನಿಧಿಗಳನ್ನು ಮುಚ್ಚುವ ಕಠಿಣ ನಿರ್ಧಾರವನ್ನು ತೆಗೆದುಕೊಂಡರು.

ಮೇ 2020 ರಲ್ಲಿ, ಟ್ರಸ್ಟಿಯವರು (ಅಥವಾ ಡೆಲಾಯ್ಟ್) ನಿಧಿಯಲ್ಲಿರುವ ಸಾಲ ಭದ್ರತೆಗಳ ಕ್ರಮಬದ್ಧ ಮಾರಾಟವನ್ನು ಕೈಗೊಳ್ಳಲು ಮತ್ತು ಹಣವನ್ನು ಹಿಂತಿರುಗಿಸುವುದಕ್ಕಾಗಿ ಸೆಬಿ ಮ್ಯೂಚುಯಲ್ ಫಂಡ್ ರೆಗ್ಯುಲೇಷನ್ಸ್‌ನ ಸೆಕ್ಷನ್ 41 (1) ರ ಅಡಿಯಲ್ಲಿ ಷೇರುದಾರರಿಂದ ಮತ ಚಲಾವಣೆಗೆ ಆಹ್ವಾನಿಸಿದ್ದರು ಆದರೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಯೋಜನೆಗಳು ಸಕ್ರಿಯವಾಗಿ ಹಣದ ಆದಾಯವನ್ನು ಮಾಡದಿದ್ದರೂ, ಈ ಆರು ಯೋಜನೆಗಳ ಪೈಕಿ ನಾಲ್ಕರಲ್ಲಿ ಸರಿಸುಮಾರು 5,900 ಕೋಟಿ ರೂಪಾಯಿಗಳ ಹಣವನ್ನು ಹಂಚಲು ಅಣಿ ಮಾಡಲಾಗಿದೆ. ಒಂದುವೇಳೆ ಲಿಕ್ವಿಡೇಷನ್ ಪ್ರಕ್ರಿಯೆಗಳನ್ನು ಕ್ರಮಬದ್ಧವಾಗಿ ಮಾಡಲು ಅವಕಾಶ ನೀಡಿದರೆ, ನಿಧಿಗಳಲ್ಲಿರುವ ಭದ್ರತೆಗಳನ್ನು ಉತ್ತಮ ಮೌಲ್ಯದಲ್ಲಿ ಹಂಚಬಹುದು ಎಂಬುದನ್ನು ಇದು ತೋರಿಸುತ್ತದೆ. ಇದು ಖಂಡಿತವಾಗಿಯೂ ಸಾಮಾನ್ಯ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ಮಾಡುವ ಹಂಚಿಕೆಗಿಂತ ಈ ತುರ್ತು ಪರಿಸ್ಥಿತಿಗಳಲ್ಲಿ ಮಾಡುವ ಭದ್ರತೆಗಳ ಕಡಿಮೆ ಮೌಲ್ಯದ(ಅತ್ಯಂತ ರಿಯಾಯ್ತಿಗಳಲ್ಲಿ) ಮಾರಾಟದಿಂದ ಉಂಟಾಗುವ ಅಸ್ಥಿರತೆಗಿಂತಲೂ ಉತ್ತಮವಾಗಿದೆ.

ಕರ್ನಾಟಕದ ಉಚ್ಚ ನ್ಯಾಯಾಲಯದ ತೀರ್ಪಿನ ನಂತರ, ನಾವು ನಮ್ಮ ಎಲ್ಲ ಷೇರುದಾರರಿಗೆ ಅವರ ಹಣವನ್ನು ಕ್ರಮಬದ್ಧವಾಗಿ ಹಿಂದಿರುಗಿಸಲು ಕಳೆದ ಕೆಲವು ವಾರಗಳಿಂದ ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ಪರಿಗಣಿಸಿದ್ದೇವೆ. ಇದರಲ್ಲಿ ಉಚ್ಚ ನ್ಯಾಯಾಲಯದ ತೀರ್ಪಿನ ಅನುಸಾರದಂತೆ ಷೇರುದಾರರ ಒಪ್ಪಿಗೆಯನ್ನು ಪಡೆಯುವ ಆಯ್ಕೆಯು ಸಹ ಒಳಗೊಂಡಿದೆ.

ಅಷ್ಟಾಗಿಯೂ, ವಿವರವಾದ ಚರ್ಚೆಯನ್ನು ನಡೆಸಿದ ನಂತರ, ನಾವು ಷೇರುದಾರರ ಹಿತಾಸಕ್ತಿಯಲ್ಲಿ ಕಾನೂನಿನ ಸೂಕ್ತ ಅನುಷ್ಠಾನವನ್ನು ಖಾತ್ರಿಪಡಿಸಿಕೊಳ್ಳಲು ಮಾನ್ಯ ಸರ್ವೋಚ್ಚ ನ್ಯಾಯಾಲಯದಿಂದ ನ್ಯಾಯಾಂಗ ಸಲಹೆಯನ್ನು ಪಡೆಯುವುದು ಅವಶ್ಯಕವಾಗಿದೆ ಎಂದು ನಿರ್ಧಾರ ಮಾಡಿದ್ದೇವೆ. ಇದರಲ್ಲಿ ರಿಡೆಂಪ್ಷನ್ ಗಳಿಂದ ಆಗುವ ಭದ್ರತೆಯ ಏಕಾಏಕಿ ತಲ್ಲಣವನ್ನು ತಡೆಯುವ ಉದ್ದೇಶದಿಂದ ನಮ್ಮ ಷೇರುದಾರರಿಗೆ ಅವರ ಹಣವನ್ನು ಶೀಘ್ರವಾಗಿ ಸಮನಾಗಿ ಹಿಂದಿರುಗಿಸಬೇಕೆಂದು ನಾವು ಬಹಳ ಎಚ್ಚರಿಕೆ ಮತ್ತು ಚಿಂತಾಶೀಲರಾಗಿರುತ್ತೇವೆ. ಕಾರಣ ಈ ಕಾರ್ಯ ಹೆಚ್ಚಿನ ಸಮಯ ತೆಗೆದುಕೊಂಡಿತು.

ಇನ್ನು ನಮ್ಮ ಷೇರುದಾರರಿಗೆ ಸಾಧ್ಯವಾದಷ್ಟು ಬೇಗ ಯೋಜನೆಗಳ ಮೊತ್ತವನ್ನು ಸಮನಾಗಿ ವಿತರಿಸುವುದು ಟ್ರಸ್ಟಿಯವರ ಶ್ರದ್ಧೆ ಮತ್ತು ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ನಡೆಯುವ ಯಾವುದೇ ಹೆಚ್ಚಿನ ಬೆಳವಣಿಗೆಗಳ ಕುರಿತು ನಾವು ನಿಮಗೆ ಮಾಹಿತಿ ನೀಡುತ್ತೇವೆ. ಇದಲ್ಲದರ ನಡುವೆ, ನಾನು ಮತ್ತು ನನ್ನ ತಂಡವು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸದಾ ಸಿದ್ಧರಿದ್ದೇವೆ. ಈ ಕಠಿಣ ಸಮಯದಲ್ಲಿಯೂ ನೀವು ನಮಗೆ ನೀಡಿರುವ ನಿರಂತರ ಬೆಂಬಲಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು.

ದಯವಿಟ್ಟು ತಮ್ಮ ಆರೋಗ್ಯ ಕ್ಷೇಮವನ್ನು ಕಾಪಾಡಿಕೊಳ್ಳುವ ಜೊತೆಗೆ ಸುರಕ್ಷಿತವಾಗಿರಿ.

ನಿಮ್ಮ,

ಸಂಜಯ್ ಸಪ್ತೆ

ಅಧ್ಯಕ್ಷರು, ಫ್ರಾಂಕ್ಲಿನ್ ಟೆಂಪಲ್ಟನ್ ಅಸೆಟ್ ಮ್ಯಾನೇಜ್‌ಮೆಂಟ್(ಭಾರತ) ಪ್ರೈ.ಲಿ.

ಹಕ್ಕುತ್ಯಾಗ

ಈ ಪತ್ರ ಸಂಭಾಷಣೆಯಲ್ಲಿ ನೀಡಿರುವ ಮಾಹಿತಿಯು ಪ್ರತಿಯೊಂದು ವಿಷಯ ವಸ್ತುವಿನ ಸಂಪೂರ್ಣ ಪ್ರಾತಿನಿಧ್ಯವಲ್ಲ ಮತ್ತು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರವಾಗಿರುತ್ತದೆ. ಈ ಸಂಭಾಷಣೆಯಲ್ಲಿರುವ ವಾಕ್ಯಗಳು/ಅನಿಸಿಕೆಗಳು/ಶಿಫಾರಸುಗಳು "ಇರಬಹುದು", "ನಿರೀಕ್ಷಿಸಬಹುದು", "ಆಗಬಹುದು", "ನಂಬುವುದು" ಮತ್ತು ಇದೇ ರೀತಿಯಾಗಿರುವ ವ್ಯಕ್ತ ಭಾವನೆಗಳು ಅಥವಾ ಇಂತಹ ಭಾವನೆಗಳ ಕೊಂಚ ಬದಲಾವಣೆಗಳನ್ನು ಹೊಂದಿರುವ ಪದಗಳು ಅಥವಾ ಸಾಲುಗಳು "ಭವಿಷ್ಯ-ತೋರುವ ಹೇಳಿಕೆಗಳು" ಆಗಿರುತ್ತದೆ. ನಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಅಥವಾ ಅದಕ್ಕೆ ಸೀಮಿತವಾಗದೆ ಸೇವೆ ಮತ್ತು/ಅಥವಾ ಹೂಡಿಕೆಯ ಮೇಲೆ ಪರಿಣಾಮ ಬೀರಬಲ್ಲ ಮಾರುಕಟ್ಟೆ ಅಪಾಯಗಳು, ಜಾಗತಿಕವಾಗಿ ಭಾರತ ಮತ್ತು ಇತರ ದೇಶಗಳಲ್ಲಿನ ಸಾಮಾನ್ಯ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳೊಂದಿಗೆ ಇರುವ ಅಸ್ಥಿರತೆಗಳು ಅಥವಾ ಅಪಾಯದ ಕಾರಣದಿಂದಾಗಿ ಭವಿಷ್ಯ-ತೋರುವ ಹೇಳಿಕೆಗಳು ಸೂಚಿಸಿದಂತೆ ನೈಜ ಫಲಿತಾಂಶಗಳು ವಸ್ತುವಿಷಯವಾಗಿ ಕೆಲವೊಮ್ಮೆ ಬದಲಾಗುತ್ತದೆ. ಈ ಯೋಜನೆಗಳಲ್ಲಿ ಮಾಡಿರುವ ಹೂಡಿಕೆಗಳ ಮೇಲೆ ನಮ್ಮ ಎಂಎಸ್‌ಸಿ, ಟ್ರಸ್ಟಿ, ಅವರ ಸಹವರ್ತಿಗಳು, ಅಧಿಕಾರಿಗಳು ಅಥವಾ ಉದ್ಯೋಗಿಗಳು ಅಥವಾ ಹಿಡುವಳಿ ಸಂಸ್ಥೆಗಳು ಯಾವುದೇ ತತ್ತ್ವ ಅಥವಾ ಆದಾಯದ ಭರವಸೆಯನ್ನು ಖಾತರಿಪಡಿಸುವುದಿಲ್ಲ. ಹೂಡಿಕೆಯ ನಿರ್ಧಾರವನ್ನು ಮಾಡುವಮೊದಲು ದಯವಿಟ್ಟು ಯೋಜನೆ ಮಾಹಿತಿಯ ದಾಖಲೆ ಪತ್ರವನ್ನು ಗಮನದಿಂದ ಓದಿರಿ ಮತ್ತು ಹೆಚ್ಚಿನ ವಿವರಗಳಿಗಾಗಿ ನಮ್ಮ ವೆಬ್‌ಸೈಟ್ <http://www.franklintempletonindia.com> ಗೆ ಭೇಟಿ ನೀಡಿ.

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಯೋಜನೆ ಸಂಬಂಧಿತ ಎಲ್ಲಾ ದಾಖಲೆಗಳನ್ನು ಗಮನದಿಂದ ಓದಿರಿ.